

025COM025 – O – 25 – 4846



FIFTH SEMESTER B.COM. (NEP) DEGREE EXAMINATION, JANUARY 2026

COMMERCE

Banking Law and Practice (Group – C) (DSE – 5)

Time : 2 Hours]

[Max. Marks : 60

Instructions : 1) **All Sections are compulsory.**

2) **Question No. 11 is compulsory. (Case study)**

ಸೂಚನೆಗಳು : 1) ಎಲ್ಲಾ ವಿಭಾಗಗಳು ಕಡ್ಡಾಯವಾಗಿವೆ.

2) ಪ್ರಶ್ನೆ ಸಂಖ್ಯೆ 11 ಕಡ್ಡಾಯವಾಗಿದೆ. (ಪ್ರಕರಣ ಅಧ್ಯಯನ)

SECTION – A

ವಿಭಾಗ – ಅ

Answer **any five** questions of the following.

(5×2=10)

ಕೆಳಗಿನ ಯಾವುದಾದರೂ ಐದು ಪ್ರಶ್ನೆಗಳಿಗೆ ಉತ್ತರಿಸಿರಿ.

1. a) What do you mean by commercial bank ?

ವಾಣಿಜ್ಯ ಬ್ಯಾಂಕು ಎಂದರೇನು ?

b) What do you mean by saving bank account ?

ಬ್ಯಾಂಕಿನ ಉಳಿತಾಯ ಖಾತೆ ಎಂದರೇನು ?

c) What is mobile banking ?

ಮೊಬೈಲ್ ಬ್ಯಾಂಕಿಂಗ್ ಎಂದರೇನು ?

d) What is endorsement ?

ಹಿಂಬರಹ ಎಂದರೇನು ?

e) What is bank overdraft ?

ಬ್ಯಾಂಕ್ ಓವರ್‌ಡ್ರಾಫ್ಟ್ ಎಂದರೇನು ?

f) What do you mean by pledge ?

ಗಿರವಿ ಎಂದರೇನು ?

g) Expand : KYC and YTM.

ವಿಸ್ತರಿಸಿರಿ : KYC ಮತ್ತು YTM.

[P.T.O.]



SECTION – B

ವಿಭಾಗ – ಬ

Answer **any four** questions of the following.

(4×5=20)

ಕೆಳಗಿನ ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿರಿ.

2. Briefly explain the functions of co-operative bank.

ಸಹಕಾರಿ ಬ್ಯಾಂಕುಗಳ ಕಾರ್ಯಗಳನ್ನು ಸಂಕ್ಷಿಪ್ತವಾಗಿ ವಿವರಿಸಿರಿ.

3. Explain the documents required for applying loan.

ಸಾಲಪಡೆಯಲು ಬೇಕಾಗುವ ಅವಶ್ಯಕ ದಾಖಲಾತಿಗಳನ್ನು ವಿವರಿಸಿರಿ.

4. What are the reasons for bouncing of cheque ?

ಚೆಕ್ಯುಗಳು ಬೌನ್ಸ್ ಆಗಲು (ತಿರಸ್ಕರಿಸಲು) ಕಾರಣಗಳು ಯಾವುವು ?

5. Write a short note on mortgage loan.

ಅಡಮಾನದ ಕುರಿತು ಲಘು ಟಿಪ್ಪಣಿ ಬರೆಯಿರಿ.

6. Briefly explain the calculation of annuities.

ವರ್ಷಾಶನಗಳ ಲೆಕ್ಕಚಾರವನ್ನು ಸಂಕ್ಷಿಪ್ತವಾಗಿ ವಿವರಿಸಿರಿ.

SECTION – C

ವಿಭಾಗ – ಕ

Question no. **11** is **compulsory** (case study) and answer **any two** of the remaining.

(3×10=30)

ಪ್ರಶ್ನೆ ಸಂಖ್ಯೆ **11** (ಪ್ರಕರಣ ಅಧ್ಯಯನ) ಕಡ್ಡಾಯವಾಗಿದೆ ಮತ್ತು ಉಳಿದವುಗಳಲ್ಲಿ ಯಾವುದಾದರೂ ಎರಡಕ್ಕೆ ಉತ್ತರಿಸಿರಿ.

7. Explain the functions and powers of Reserve Bank of India.

ಭಾರತೀಯ ರಿಸರ್ವ್ ಬ್ಯಾಂಕಿನ ಕಾರ್ಯಗಳನ್ನು ಮತ್ತು ಅಧಿಕಾರಗಳನ್ನು ವಿವರಿಸಿರಿ.

8. Explain the different types of bank accounts and state the steps involved in opening of savings bank account.

ವಿವಿಧ ರೀತಿಯ ಬ್ಯಾಂಕ್ ಖಾತೆಗಳನ್ನು ವಿವರಿಸಿರಿ ಮತ್ತು ಉಳಿತಾಯ ಬ್ಯಾಂಕ್ ಖಾತೆ ತೆರೆಯುವಲ್ಲಿ ಒಳಗೊಂಡಿರುವ ಹಂತಗಳನ್ನು ತಿಳಿಸಿರಿ.



9. Explain the duties of paying and collecting banker.

ಪಾವತಿದಾರ ಬ್ಯಾಂಕರ್ ಮತ್ತು ವಸೂಲುದಾರ ಬ್ಯಾಂಕರ್‌ನ ಕಾರ್ಯಗಳನ್ನು ವಿವರಿಸಿರಿ.

10. Explain different types of credit facilities given by banks.

ಬ್ಯಾಂಕ್ ನೀಡುವ ವಿವಿಧ ರೀತಿಯ ಸಾಲ ಸೌಲಭ್ಯಗಳನ್ನು ವಿವರಿಸಿರಿ.

11. Case study (**compulsory**).

ಪ್ರಕರಣ ಅಧ್ಯಯನ (ಕಡ್ಡಾಯ).

'Incorrect documentation is often worse than no documentation' as a bank manager what are the documents needed for sanctioning loans and advances from the customer. Explain.

'ಯಾವುದೇ ದಾಖಲಾತಿ ಇಲ್ಲದ್ದಕ್ಕಿಂತ ತಪ್ಪಾದ ದಾಖಲಾತಿಗಳು ಹೆಚ್ಚು ಕೆಟ್ಟದಾಗಿರುತ್ತದೆ' ಬ್ಯಾಂಕ್ ವ್ಯವಸ್ಥಾಪಕರಾಗಿ ನೀವು ನಿಮ್ಮ ಗ್ರಾಹಕರಿಗೆ ಸಾಲ ಮತ್ತು ಮುಂಗಡಗಳ ಮಂಜೂರುಮಾಡುವ ಸಂದರ್ಭದಲ್ಲಿ ಅವಶ್ಯವಿರುವ ಯಾವ ಯಾವ ದಾಖಲಾತಿಗಳನ್ನು ಅವರಿಂದ ನೀವು ಪಡೆಯಬೇಕು ? ವಿವರಿಸಿರಿ.
